

ಜಿಲ್ಲಾ ಮಟ್ಟದ ಪೂರ್ವ ಸಿದ್ಧತಾ ಪರೀಕ್ಷೆ, 2022-23

ವಿಷಯ: ಸಮಾಜ ವಿಜ್ಞಾನ

ಸಮಯ: 3ಗಂಟೆ 15ನಿಮಿಷ

ಅಂಕಗಳು: 80

ಶ್ರೀ.ಎಚ್.ಬಿ.ಹೂನೂರ. 9480779141

ಸರ್ಕಾರಿ ಪ್ರೌಢ ಶಾಲೆ ಜಗಲಬೇಟ, ತಾ//ಜೋಯಿಡಾ, ಶೈ. ಜಿ//ಶಿರಸಿ.

1. ಈ ಕೆಳಗಿನ ಪ್ರಶ್ನೆಗಳಿಗೆ ಅಥವಾ ಅಪೂರ್ಣ ಹೇಳಿಕೆಗಳಿಗೆ ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ. ಅವುಗಳಲ್ಲಿ ಸೂಕ್ತವಾದ ಉತ್ತರವನ್ನು ಆರಿಸಿ, ಅದರ ಕ್ರಮಾಕ್ಷರದೊಂದಿಗೆ ಬರೆಯಿರಿ.

8×1=8

- 1) ಲಾಹೋರ್ ಒಪ್ಪಂದದ ಪರಿಣಾಮವಾಗಿ

A)ಪೇಶ್ವೆ ಹುದ್ದೆ ರದ್ದಾಯಿತು

B)ಪಂಜಾಬ್ ಬ್ರಿಟಿಷ್ ಆಶ್ರಿತ ರಾಜ್ಯವಾಯಿತು

C)ಮರಾಠರು ಸಹಾಯಕ ಸೈನ್ಯ ಪದ್ಧತಿಗೆ ಒಳಗಾದರು

D) ದಸ್ತಕಗಳು ರದ್ದಾದವು

- 2) ಹಿಟ್ಟರ್ ನಡೆಸಿದ ಸಾಮೂಹಿಕ ಕಗ್ಗೊಲೆಗಳನ್ನು ಹೀಗೆಂದು ಕರೆಯುತ್ತಾರೆ.

A)ಹೋಲೊಕಾಸ್ಟ್

B)ಕಾನ್ಸಂಟ್ರೇಷನ್ ಕ್ಯಾಂಪ್ಸ್

C)ಗೋಬೆಲ್ಸ್

D) ನಾಜಿವಾದ

- 3) 'ವಿಶ್ವ ಬ್ಯಾಂಕ್' ಎಂದು ಕರೆಯಲ್ಪಡುವ ಸಂಸ್ಥೆ

A)ಐ. ಎಮ್. ಎಫ್

B)ಐ. ಬಿ. ಆರ್. ಡಿ

C) ವಿಶ್ವ ವ್ಯಾಪಾರ ಸಂಘ

D) ಯುನಿಸೆಫ್

4) ಸಂವಿಧಾನದ ಈ ವಿಧಿಯು ಅಸ್ಪೃಶ್ಯತಾ ಆಚರಣೆಯನ್ನು ನಿಷೇಧಿಸಿದೆ.

A) 21ನೇ ವಿಧಿ

B) 46ನೇ ವಿಧಿ

C) 17ನೇ ವಿಧಿ

D) 42ನೇ ವಿಧಿ

5) ಸರ್ದಾರ್ ಸರೋವರ ಯೋಜನೆಯನ್ನು ವಿರೋಧಿಸಿ ನಡೆಸಿದ ಪರಿಸರ ಚಳುವಳಿ.

A) ಮೌನ ಕಣಿವೆ ಆಂದೋಲನ

B) ಚಿಪ್ಕೋ ಚಳುವಳಿ

C) ಕೈಗಾ ವಿರೋಧಿ ಚಳುವಳಿ

D) ನರ್ಮದ ಆಂದೋಲನ

6) ಭಾರತದ ಈ ರಾಜ್ಯವು ನೈರುತ್ಯ ಮಾನ್ಸೂನ್ ಮಾರುತಗಳ ಅವಧಿಯಲ್ಲಿ ಮಳೆಯನ್ನು ಪಡೆಯುವುದಿಲ್ಲ.

A) ತಮಿಳುನಾಡು

B) ಕೇರಳ

C) ಮಹಾರಾಷ್ಟ್ರ

D) ಕರ್ನಾಟಕ

7) ಹಸಿರು ಕ್ರಾಂತಿಯಲ್ಲಿ ಸುಧಾರಿತ ತಂತ್ರಜ್ಞಾನವನ್ನು ಪ್ರಥಮವಾಗಿ ಯಾವ ಬೆಳೆಯಲ್ಲಿ ಬಳಸಲಾಯಿತು?

A) ಬಾರ್ಲಿ

B) ಭತ್ತ

C)ಗೋದಿ

D) ಕಬ್ಬು

8)ರಾಯಣ್ಣನು ಹಿರಿಯ ನಾಗರಿಕನಾಗಿದ್ದು ಮಾಸಿಕ ಪಿಂಚಣಿ ಪಡೆಯಲು ಆತನಿಗೆ ಸೂಕ್ತವಾದ ಖಾತೆ ತಿಳಿಸಿ.

A)ಉಳಿತಾಯ ಖಾತೆ

B)ಚಾಲ್ತಿ ಖಾತೆ

C)ಆವರ್ತ ರೇವಣಿ ಖಾತೆ

D)ನಿಶ್ಚಿತ ರೇವಣಿ ಖಾತೆ

1) B

2) A

3) B

4) C

5) D

6) A

7) C

8) A

II. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಒಂದೊಂದು ವಾಕ್ಯದಲ್ಲಿ ಉತ್ತರ

ಬರೆಯಿರಿ:

8×1=8

9) ಮರಾರರ ಕೊನೆಯ ಪೇಶ್ವ ಯಾರು?

2ನೇ ಬಾಜಿರಾಯ.

10) ಹೈದರಾಬಾದ್ ನಿಜಾಮನ ಕ್ರೂರ ಪಡೆ ಹೆಸರೇನು?

ರಜಾಕರ.

11) 'ತೃತೀಯ ಜಗತ್ತು' ಎಂಬ ವಿಚಾರವು ಯಾವ ಅಂಶವನ್ನು ಎತ್ತಿ

ತೋರಿಸುತ್ತದೆ?

ಎರಡನೇ ಮಹಾಯುದ್ಧದಲ್ಲಿ ಸ್ವತಂತ್ರ ಹೊಂದಿದ ಬಡ ರಾಷ್ಟ್ರಗಳ ಗುಂಪು.

12) 'ಮಾನವ ಕುಲ ತಾನೊಂದೇ ವಲಂ' ಎಂದು ಹೇಳಿದವರಾರು?

ಪಂಪ.

13) ಭಾರತದ ದಕ್ಷಿಣ ಭಾಗದ ಭೂಶಿರದ ಹೆಸರೇನು?

ಇಂದಿರಾ ಪಾಯಿಂಟ್ / ಕನ್ಯಾಕುಮಾರಿ.

14) ಇತ್ತೀಚೆಗೆ ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ. ಏಕೆ?

ವಾಯುಗುಣದಲ್ಲಿನ ಬದಲಾವಣೆ.

15) ಭಾರತದ ಹಣಕಾಸು ವರ್ಷದ ಅವಧಿ ತಿಳಿಸಿ.

1 ಏಪ್ರಿಲ್ ರಿಂದ ಮಾರ್ಚ್ 31.

16) ಇಪ್ಪತ್ತುಲಕ್ಷ ರೂಪಾಯಿಗಳಿಗಿಂತ ಹೆಚ್ಚಾಗಿರದ ಗ್ರಾಹಕ ದೂರಗಳನ್ನು ಎಲ್ಲಿ

ಸಲ್ಲಿಸಬೇಕು?

ಜಿಲ್ಲಾ ವೇದಿಕೆ.

III. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಎರಡರಿಂದ ನಾಲ್ಕು ವಾಕ್ಯಗಳಲ್ಲಿ

ಅಥವಾ ಅಂಶಗಳಲ್ಲಿ ಉತ್ತರಿಸಿ:

8×2=16

17) 'ವಲ್ಲಭ ಭಾಯ್ ಪಟೇಲರ ನೇತೃತ್ವದಲ್ಲಿ ದೇಶೀಯ ಸಂಸ್ಥಾನಗಳ

ವಿಲೀನೀಕರಣವನ್ನು ಯಶಸ್ವಿಯಾಗಿ ನಿರ್ವಹಿಸಲಾಯಿತು' ಸಮರ್ಥಿಸಿ.

ಸ್ವತಂತ್ರ ಭಾರತದಲ್ಲಿ 562 ಸಂಸ್ಥಾನಗಳಿದ್ದವು.

ಭಾರತದೊಂದಿಗೆ ವಿಲೀನಗೊಂಡ ಸಂಸ್ಥಾನಗಳಿಗೆ ರಾಜಧನ ನಿಗದಿಪಡಿಸಿತು & ಕೆಲವೊಂದು ಸವಲತ್ತು ಮತ್ತು ಸ್ಥಾನಮಾನಗಳನ್ನು ನೀಡಲಾಯಿತು.

1969ರಲ್ಲಿ ಸರ್ಕಾರವು ಈ ಸವಲತ್ತುಗಳನ್ನು ರದ್ದುಪಡಿಸಿತು.

ಜುನಾಗಡ್, ಹೈದರಾಬಾದ್ & ಜಮ್ಮು ಕಾಶ್ಮೀರ್ ಈ ಮೂರು ಸಂಸ್ಥಾನಗಳನ್ನು ವಿಶೇಷ ಕ್ರಮವಹಿಸಿ ವಿಲೀನಗೊಳಿಸಿದರು.

ವಲ್ಲಭಬಾಯಿ ಪಟೇಲರ ನೇತೃತ್ವದಲ್ಲಿ ದೇಶೀಯ ಸಂಸ್ಥಾನಗಳ ವಿಲೀನೀಕರಣವನ್ನು ಯಶಸ್ವಿಯಾಗಿ ನಿರ್ವಹಿಸಲಾಯಿತು.

18) 'ಭಾರತೀಯ ಸೈನಿಕರು ಮತ್ತು ಸಂಪನ್ಮೂಲಗಳು ಎರಡನೇ ಮಹಾಯುದ್ಧದಲ್ಲಿ ಮಿತ್ರರಾಷ್ಟ್ರಗಳು ಜಯಗಳಿಸಲು ಸಾಧ್ಯವಾದವು' ಹೇಗೆ? ವಿಶ್ಲೇಷಿಸಿ.

ಭಾರತದ ಸಂಪನ್ಮೂಲಗಳು ಮತ್ತು ಸಿಪಾಯಿಗಳು, ಮಿತ್ರ ರಾಷ್ಟ್ರಗಳು ಜಯಗಳಿಸಲು ಸಹಾಯವಾದವು.

ಬ್ರಿಟನ್ ಭಾರತದ ಕೃಷಿ & ಕೈಗಾರಿಕಾ ವಸ್ತುಗಳನ್ನು ಉಪಯೋಗಿಸಿಕೊಂಡಿತು.

ಯುದ್ಧ ಸಾಮಗ್ರಿಗಳನ್ನು ಉತ್ಪಾದಿಸಲು ಅರ್ಡಿನೆನ್ಸ್ ಕಾರ್ಖಾನೆಗಳನ್ನು ಮೇಲ್ದರ್ಜೆಗೇರಿಸಿತು.

ಇದರಿಂದಾಗಿ ಭಾರತದ ಸೇನೆಯು ಯುದ್ಧ ಸಾಮಗ್ರಿಗಳ ಉಪಯೋಗ ಪಡೆಯಿತು.

19) ಶಸ್ತ್ರಾಸ್ತ್ರಗಳ ನಿಷೇಧ ಮತ್ತು ನಿಯಂತ್ರಣಕ್ಕಾಗಿ ನಡೆದ ಪ್ರಮುಖ ಒಪ್ಪಂದಗಳನ್ನು ಪಟ್ಟಿಮಾಡಿ.

ಶಸ್ತ್ರಾಸ್ತ್ರಗಳ ನಿಷೇಧ ಮತ್ತು ನಿಯಂತ್ರಣ ಒಪ್ಪಂದಗಳು:

1963ರ ಅಮೆರಿಕ & ರಷ್ಯಾ ದೀಪಕ್ಷಿಯ ಒಪ್ಪಂದ.

ನಿರ್ಣಯಾತ್ಮಕ ಶಸ್ತ್ರ ನಿಯಂತ್ರಣ ಒಪ್ಪಂದ.

ಪಾಕ್ಷಿಕ ಪ್ರಯೋಗ ನಿಷೇಧ ಒಪ್ಪಂದ.

ಸಮಗ್ರ ಪರೀಕ್ಷಣಾ ನಿಷೇಧ ಒಪ್ಪಂದ.

ಫಲಿಕೆ ನಿಷೇಧ ಒಪ್ಪಂದ.

ಅಥವಾ

ವಿಶ್ವಸಂಸ್ಥೆಯ ಸ್ಥಾಪನೆಗೆ ಕಾರಣವಾದ ಪ್ರಮುಖ ನಾಯಕರಾರು?

ವಿಶ್ವಸಂಸ್ಥೆಯ ಸ್ಥಾಪನೆಗೆ ಕಾರಣವಾದ ಪ್ರಮುಖ ನಾಯಕರು:

ಇಂಗ್ಲೆಂಡಿನ ವಿನ್‌ಸ್ಟನ್ ಚರ್ಚಿಲ್.

ರಷ್ಯಾದ ಜೋಸೆಫ್ ಸ್ಟಾಲಿನ್.

ಅಮೇರಿಕಾದ ಫ್ರಾಂಕ್ಲಿನ್ ಡಿ ರೂಸವೆಲ್ಟ್.

20) ನಿರುದ್ಯೋಗಕ್ಕೆ ಕಾರಣವಾದ ಅಂಶಗಳನ್ನು ತಿಳಿಸಿ.

ನಿರುದ್ಯೋಗಕ್ಕೆ ಕಾರಣಗಳು:

ಅತಿಯಾದ ಜನಸಂಖ್ಯೆ.

ಯಾಂತ್ರೀಕರಣ.

ಸಾಮಾಜಿಕ ಅಸಮಾನತೆ.

ಬಂಡವಾಳದ ಕೊರತೆ.

ಅನಕ್ಷರತೆ.

ಅತಿಯಾದ ಶ್ರಮವಿಭಜನೆ.

ಅಥವಾ

ಮಹಿಳಾ ಸ್ವಸಹಾಯ ಸಮೂಹಗಳ ಪ್ರಾಮುಖ್ಯತೆಯನ್ನು ವಿವರಿಸಿ.

ಮಹಿಳಾ ಸ್ವ-ಸಹಾಯ ಸಮೂಹಗಳ ಪ್ರಾಮುಖ್ಯತೆ:

- # ಸ್ತ್ರೀಯರ ಸಾಮಾಜಿಕ ಶಕ್ತಿ ಹೆಚ್ಚಳ.
- # ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ಅವಕಾಶ.
- # ಸ್ತ್ರೀಯರಲ್ಲಿ ಶಿಕ್ಷಣದ ಜಾಗೃತ.
- # ಸ್ವಾವಲಂಬಿ ಜೀವನಕ್ಕೆ ಸಹಕಾರಿ.
- # ದೌರ್ಜನ್ಯಗಳನ್ನು ಎದುರಿಸಲು ಸಹಾಯಕ.
- # ಸ್ತ್ರೀಯರಿಗೆ ಎಲ್ಲ ಕ್ಷೇತ್ರಗಳಲ್ಲಿ ಸೂಕ್ತ ಅವಕಾಶಗಳು.

21) ಭಾರತದಂತಹ ಕೃಷಿ ಪ್ರಧಾನವಾದ ರಾಷ್ಟ್ರಕ್ಕೆ ಮಣ್ಣಿನ ಸವಕಳಿಯು ಒಂದು ಗಂಭೀರ ಸಮಸ್ಯೆಯಾಗಿದೆ ಹೇಗೆ? ವಿವರಿಸಿ.

ಮಣ್ಣಿನ ಸವೆತದ ಪರಿಣಾಮಗಳು:

- # ನದಿಗಳಲ್ಲಿ ಹೂಳು ತುಂಬುವುದು.
- # ಪ್ರವಾಹಗಳು ಉಂಟಾಗುತ್ತವೆ.
- # ನದಿ ಪಾತ್ರಗಳಲ್ಲಿ ಬದಲಾವಣೆ.
- # ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗುವುದು.
- # ಭೂಮಿಯಲ್ಲಿ ಇಂಗುವ ನೀರಿನ ಪ್ರಮಾಣ ಕಡಿಮೆಯಾಗುವುದು.
- # ಚಿಲುಮೆಗಳು ಬತ್ತಿ ಹೋಗುತ್ತವೆ.
- # ಭೂಮಿಯ ಫಲವತ್ತತೆ ಕಡಿಮೆಯಾಗುವುದು.
- # ಕೃಷಿ ಉತ್ಪಾದನೆ ಕಡಿಮೆಯಾಗುವುದು.
- # ಹೀಗಾಗಿ ಭಾರತದಂತಹ ಕೃಷಿ ಪ್ರಧಾನ ರಾಷ್ಟ್ರಕ್ಕೆ ಮಣ್ಣಿನ ಸವಕಳಿಯು ಒಂದು ಗಂಭೀರ ಸಮಸ್ಯೆಯಾಗಿದೆ.

22) ಕರ್ನಾಟಕದ ಎರಡು ರಾಷ್ಟ್ರೀಯ ಉದ್ಯಾನವನಗಳನ್ನು ತಿಳಿಸಿರಿ.

ಕರ್ನಾಟಕದ ರಾಷ್ಟ್ರೀಯ ಉದ್ಯಾನವನಗಳು:

- # ಅಣಶಿ ರಾಷ್ಟ್ರೀಯ ಉದ್ಯಾನವನ - ಉತ್ತರ ಕನ್ನಡ.
- # ಕುದುರೆಮುಖ ರಾಷ್ಟ್ರೀಯ ಉದ್ಯಾನವನ - ಚಿಕ್ಕಮಗಳೂರು.
- # ನಾಗರಹೊಳೆ ರಾಷ್ಟ್ರೀಯ ಉದ್ಯಾನವನ - ಕೊಡಗು.
- # ಬಂಡೀಪುರ ರಾಷ್ಟ್ರೀಯ ಉದ್ಯಾನವನ - ಚಾಮರಾಜನಗರ.
- # ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ - ಬೆಂಗಳೂರು ನಗರ.

23) ಹಸಿರು ಕ್ರಾಂತಿಗೆ ಪ್ರೇರಣೆಯಾದ ಅಂಶಗಳಾವುವು?

ಹಸಿರುಕ್ರಾಂತಿಗೆ ಪ್ರೇರಣೆಯಾದ ಅಂಶಗಳು:

- # ಹೆಚ್ಚು ಇಳುವರಿ ಬೀಜಗಳ ಬಳಕೆ.
- # ಡಾ. ನಾರ್ಮನ್ ಬೋರ್ಲಾಂಗ್ ಅವರ ಪ್ರಯತ್ನದ ಫಲ.
- # ಮೆಕ್ಸಿಕೋ ದೇಶದಲ್ಲಿ ನಡೆಸಿದ ಪ್ರಯೋಗದ ಫಲ.
- # ಗೋಧಿಯಲ್ಲಿ ಹೆಚ್ಚು ಇಳುವರಿ ಬೀಜಗಳ ಸಂಶೋಧನೆ.
- # ಮೆಕ್ಸಿಕೋ & ತೈವಾನ್ ದೇಶಗಳಲ್ಲಿ ಗೋಧಿಯ ಉತ್ಪಾದನೆಯಲ್ಲಿ ಹೆಚ್ಚಿನ ಪ್ರಗತಿ.
- # ಭಾರತದಲ್ಲಿ ಸಂಭವಿಸಿದ ಭೀಕರ ಬರಗಾಲ.
- # ಆಹಾರ ಧಾನ್ಯಗಳ ಕೊರತೆ.
- # ಹೆಚ್ಚು ಇಳುವರಿ ಬೀಜಗಳ ಬಳಕೆ.
- # ರಾಸಾಯನಿಕ ಗೊಬ್ಬರದ ಬಳಕೆ.
- # ಕ್ರಿಮಿನಾಶಕಗಳ ಬಳಕೆ.
- # ನೀರಾವರಿ ಸೌಲಭ್ಯದ ವಿಸ್ತರಣೆ.

ಭಾರತದಲ್ಲಿ ಡಾ.ಎಂ.ಎಸ್.ಸ್ವಾಮಿನಾಥನ್ ಅವರ ಪ್ರಯತ್ನ.

- 24) ಗ್ರಾಹಕ ನ್ಯಾಯಾಲಯಕ್ಕೆ ಸಲ್ಲಿಸಬೇಕಾದ ದೂರಿನಲ್ಲಿರಬೇಕಾದ ಅಂಶಗಳಾವುವು?
ಗ್ರಾಹಕ ನ್ಯಾಯಾಲಯಕ್ಕೆ ಸಲ್ಲಿಸುವ ದೂರಿನಲ್ಲಿ ಇರಬೇಕಾದ ಮಾಹಿತಿಗಳು :
- # ದೂರುಗಳು ಕೈಬರಹದ/ಬೆರಳಚ್ಚಿನ ಪ್ರತಿ.
 - # ದೂರು ಕೊಡುವವನ ಪೂರ್ಣ ವಿಳಾಸ.
 - # ಪೂರೈಕೆದಾರನ ಪೂರ್ಣ ಮಾಹಿತಿ.
 - # ಯಾವ ವಸ್ತುವಿನಿಂದ ನಷ್ಟವಾಗಿದೆ ಮತ್ತು ಅದರ ಬೆಲೆ.
 - # ವಸ್ತುವಿಗೆ ಸಂಬಂಧಪಟ್ಟ ರಸೀದಿ.
 - # ದೂರಿಗೆ ನೋಂದಣಿ ಶುಲ್ಕ ಇರುವುದಿಲ್ಲ.
 - # ಗ್ರಾಹಕನೇ ನೇರವಾಗಿ ತನ್ನ ದೂರನ್ನು ಅಧ್ಯಕ್ಷರ ಮುಂದೆ ವಾದಿಸಬಹುದು ವಕೀಲರು ಬೇಕಾಗಿಲ್ಲ.

IV. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಆರು ವಾಕ್ಯಗಳಲ್ಲಿ ಅಥವಾ ಅಂಶಗಳಲ್ಲಿ

ಉತ್ತರಿಸಿ:

9×3=27

- 25) ರಾಜಾ ಮಾರ್ತಾಂಡ ವರ್ಮನ ಸಾಧನೆಗಳನ್ನು ವಿವರಿಸಿ.

ವೈನಾಡಿನ ರಾಜ ಮಾರ್ತಾಂಡ ವರ್ಮ (1729-1758):

ಇವನು ರಾಮವರ್ಮನ ನಂತರ ತನ್ನ 24ನೇ ವಯಸ್ಸಿನಲ್ಲಿ ಪಟ್ಟಕ್ಕೆ ಬಂದನು.

ಇವನು 50,000 ಸೈನಿಕರ ಸೈನ್ಯವನ್ನು ಕಟ್ಟಿದನು.

ಮೆಣಸು ಬೆಳೆಯುವ ಪ್ರದೇಶಗಳನ್ನು ತನ್ನ ಕೈವಶ ಮಾಡಿಕೊಂಡನು.

ತನ್ನ ಸುತ್ತಮುತ್ತಲಿನ ಪಾಳೆಗಾರರು ಮತ್ತು ಸಂಸ್ಥಾನಿಕರನ್ನು ಡಚ್ಚರ ವಿರುದ್ಧ ನಿಲ್ಲಿಸಿದನು.

ಇವನು ಡಚ್ ರಿಂದ ನೆಡುಮಂಗಡ & ಕೊಟ್ಟಾರಕರಗಳನ್ನು ವಶಪಡಿಸಿಕೊಂಡನು.

ಇವನು “ನಾವೆಂದೂ ಮೆಣಸಿನ ವ್ಯಾಪಾರದ ಹಕ್ಕನ್ನು ಪರಕೀಯರಿಗೆ ಬಿಟ್ಟು ಕೊಡೆವು” ಎಂದು ಡಚ್ಚರಿಗೆ ಪತ್ರ ಬರೆದನು.

1741ರಲ್ಲಿ ಡಚ್ಚರು ತಿರುವಾಂಕೂರಿನ ಮೇಲೆ ಯುದ್ಧ ಸಾರಿದರು.

ಮಾರ್ತಾಂಡ ವರ್ಮ ಡಚ್ ರನ್ನು ಸೋಲಿಸಿದನು.

ಡಚ್ಚರ ಹಿಡಿತದಲ್ಲಿದ್ದ ಬಂದರುಗಳನ್ನು ಮರಳಿ ಪಡೆದನು.

1753 ಆಗಸ್ಟ್ 15ರಂದು ನಡೆದ ಒಪ್ಪಂದದಲ್ಲಿ ಡಚ್ ಪಡೆಗಳು ತಮ್ಮ ಸಂಪೂರ್ಣ ಅಧಿಕಾರವನ್ನು ತಿರುವಾಂಕೂರಿಗೆ ಒಪ್ಪಿಸಿ ಶರಣಾದವು.

ಅಥವಾ

1935ರ ಭಾರತ ಸರ್ಕಾರದ ಕಾಯ್ದೆಯ ಅಂಶಗಳನ್ನು ತಿಳಿಸಿ.

1935ರ ಭಾರತ ಸರ್ಕಾರದ ಕಾಯ್ದೆಯ ಅಂಶಗಳು:

ಅಖಿಲ ಭಾರತ ಒಕ್ಕೂಟ ರಚನೆ

ಕೇಂದ್ರದಲ್ಲಿ ದ್ವಿ ಸರ್ಕಾರ ರಚನೆ.

R.B.I ಸ್ಥಾಪನೆ.

ಪ್ರಾಂತಗಳಲ್ಲಿ ದ್ವಿಸರ್ಕಾರ ರದ್ದು.

ಪ್ರಾಂತಗಳಿಗೆ ಸ್ವಾಯತ್ತತೆ ನೀಡಲಾಯಿತು.

ಭಾರತದಲ್ಲಿ ಫೆಡರಲ್ ಕೋರ್ಟ್ ಸ್ಥಾಪನೆ.

26) ಬ್ರಹ್ಮ ಸಮಾಜದ ಬೋಧನೆಗಳಾವುವು?

ಬ್ರಹ್ಮ ಸಮಾಜದ ಬೋಧನೆಗಳು:

ಹಿಂದೂ ಧರ್ಮದ ಆಚಾರ-ವಿಚಾರಗಳ ಸುಧಾರಣೆಗಾಗಿ ಪ್ರಯತ್ನಿಸಿದರು.

ವಿಗ್ರಹಾರಾಧನೆಯನ್ನು ವಿರೋಧಿಸಿದರು.

ಬಹುದೇವತಾರಾಧನೆಯನ್ನು ವಿರೋಧಿಸಿದರು.

ಏಕದೇವತಾ ಆರಾಧನೆಯನ್ನು ಪ್ರೋತ್ಸಾಹಿಸಿದರು.

ಯಜ್ಞಯಾಗಾದಿಗಳನ್ನು ಖಂಡಿಸಿದರು.

ಪುರೋಹಿತಶಾಹಿಯನ್ನು ವಿರೋಧಿಸಿದರು.

ಭಾರತೀಯರಲ್ಲಿ ರಾಷ್ಟ್ರಪ್ರಜ್ಞೆಯನ್ನು ಜಾಗೃತಗೊಳಿಸಿದರು.

ಸ್ತ್ರೀ ಶೋಷಣೆಯನ್ನು ವಿರೋಧಿಸಿದರು.

ಸತಿ ಪದ್ಧತಿಯನ್ನು ವಿರೋಧಿಸಿದರು.

ಬಾಲ್ಯವಿವಾಹವನ್ನು ವಿರೋಧಿಸಿದರು.

ಬಹುಪತ್ನಿತ್ವವನ್ನು ವಿರೋಧಿಸಿದರು.

27) 1857ರ ಹೋರಾಟವು ವಿಫಲಗೊಳ್ಳಲು ಕಾರಣವಾದ ಅಂಶಗಳನ್ನು ಬರೆಯಿರಿ.

1857ರ ಹೋರಾಟವು ವಿಫಲತೆಗೆ ಕಾರಣಗಳು :

- # ನಿಶ್ಚಿತ ಗುರಿ ಇರಲಿಲ್ಲ.
- # ಸೂಕ್ತ ನಾಯಕತ್ವದ ಕೊರತೆ.
- # ಕೆಲವು ರಾಜರು ಬ್ರಿಟಿಷರಿಗೆ ನಿಷ್ಠೆ ತೋರಿದರು.
- # ಭಾರತೀಯರಲ್ಲಿ ಒಗ್ಗಟ್ಟಿರಲಿಲ್ಲ.
- # ಯುದ್ಧತಂತ್ರದ ಕೊರತೆ.
- # ದೇಶಾದ್ಯಂತ ಏಕಕಾಲದಲ್ಲಿ ಆರಂಭವಾಗಲಿಲ್ಲ.

28) ಭಾರತ ಮತ್ತು ರಷ್ಯಾ ನಡುವಿನ ಸಂಬಂಧವನ್ನು ವಿವರಿಸಿ.

ಭಾರತ ಮತ್ತು ರಷ್ಯಾ ಸಂಬಂಧ:

- # 1961ರಲ್ಲಿ ಗೋವಾ ವಿಮೋಚನೆಗೆ ಬೆಂಬಲ,
- # 1962ರಲ್ಲಿ ಚೀನಾ ದಾಳಿಯ ಸಮಯದಲ್ಲಿ ಭಾರತಕ್ಕೆ ಬೆಂಬಲ.
- # 1966ರಲ್ಲಿ ತಾಸ್ಕೆಂಟ್ ಒಪ್ಪಂದಕ್ಕೆ ಸಹಾಯ.
- # 1971ರಲ್ಲಿ 20 ವರ್ಷಗಳ ಸಹಕಾರ ಒಪ್ಪಂದ.
- # ಬಿಲಾಯಿ ಮತ್ತು ಬೊಕಾರೊ ಕೈಗಾರಿಕೆಗಳ ಸ್ಥಾಪನೆಗೆ ಸಹಕಾರ.
- # ಕೈಗಾರಿಕೆಗಳ ಅಭಿವೃದ್ಧಿಗೆ ಬೆಂಬಲ.
- # ವಾಣಿಜ್ಯ ಅಭಿವೃದ್ಧಿಗೆ ಬೆಂಬಲ.
- # ಭದ್ರತಾ ಸಮಿತಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವಕ್ಕೆ ಬೆಂಬಲ.

29) ಬಾಲ ಕಾರ್ಮಿಕ ಪದ್ಧತಿಯ ನಿರ್ಮೂಲನೆಗೆ ಸರ್ಕಾರ ಕೈಗೊಂಡಿರುವ

ಕ್ರಮಗಳಾವುವು?

ಬಾಲ ಕಾರ್ಮಿಕತೆಯ ನಿರ್ಮೂಲನಾ ಕ್ರಮಗಳು:

- # ಬಾಲಕಾರ್ಮಿಕರ ಪುನರ್ವಸತಿ ಕಲ್ಯಾಣ ನಿಧಿ ಸ್ಥಾಪನೆ.
- # 1986ರಲ್ಲಿ ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಜಾರಿಗೆ.
- # ಇದನ್ನು ಅನುಸರಿಸಿದವರಿಗೆ 20,000/- ರೂ ಗಳ ದಂಡ.
- # 24ನೇ ವಿಧಿ - ಮಕ್ಕಳನ್ನು ದುಡಿಮೆಗೆ ನೇಮಿಸುವುದು ಶಿಕ್ಷಾರ್ಹ ಅಪರಾಧ.
- # 1988ರಲ್ಲಿ ರಾಷ್ಟ್ರೀಯ ಬಾಲಕಾರ್ಮಿಕ ಯೋಜನೆ ಜಾರಿಗೆ.
- # ಕೂಲಿಯಿಂದ ಶಾಲೆಗೆ ಕಾರ್ಯಕ್ರಮ ಜಾರಿಗೆ.
- # 1987ರಲ್ಲಿ ರಾಷ್ಟ್ರೀಯ ನೀತಿ ಜಾರಿಗೆ.
- # 2006ರಲ್ಲಿ ಬಾಲಾಶ್ರಮ ನಿರ್ಮೂಲನ ಮತ್ತು ಪುನರ್ವಸತೀಕರಣ ಕಾಯ್ದೆ ಜಾರಿಗೆ.

30) ಭಾರತದ ವ್ಯವಸಾಯದ ಅವಧಿಗಳ ಕುರಿತು ವಿವರಿಸಿ.

ಭಾರತದ ವ್ಯವಸಾಯದ ಅವಧಿಗಳು:

A) ಮುಂಗಾರು ಅಥವಾ ಖಾರೀಫ್ ಬೇಸಾಯ:

ನೈಋತ್ಯ ಮಾನ್ಸೂನ್ ಮಾರುತಗಳ ಅವಧಿಯ ಬೇಸಾಯವನ್ನೇ 'ಖಾರೀಫ್ ಬೇಸಾಯ' (ಮುಂಗಾರು ಬೇಸಾಯ) ಎನ್ನುವರು.

ಬೆಳೆಗಳು: ಭತ್ತ, ರಾಗಿ, ಹತ್ತಿ, ಜೋಳ, ಮೆಕ್ಕೆಜೋಳ & ಎಣ್ಣೆ ಕಾಳುಗಳು.

B) ಹಿಂಗಾರು ಅಥವಾ ಚಳಿಗಾಲದ ಅಥವಾ ರಬಿ ಬೇಸಾಯ:

ಈಶಾನ್ಯ ಮಾನ್ಸೂನ್ ಮಾರುತಗಳ ಅವಧಿಯ ಬೇಸಾಯವನ್ನೇ 'ರಬಿ ಬೇಸಾಯ' (ಹಿಂಗಾರು ಬೇಸಾಯ) ಎನ್ನುವರು.

ಬೆಳೆಗಳು: ಗೋಧಿ.

c) ಬೇಸಿಗೆ ಅಥವಾ ಜೇಡ್ ಬೇಸಾಯ:

ರಬಿ ಹಾಗೂ ಖಾರೀಫ್ ಬೇಸಾಯದ ನಡುವಿನ ಅವಧಿಯಲ್ಲಿಯೂ ಭಾರತದ ಹಲವು ಕಡೆಗಳಲ್ಲಿ ಬೇಸಾಯ ಕಂಡುಬರುವುದು. ಬೇಸಿಗೆ ಈ ಬೇಸಾಯವನ್ನು 'ಜೇಡ್ ಬೇಸಾಯ' ಎನ್ನುವರು.

ಬೆಳೆಗಳು: ಉದ್ದು, ಹೆಸರು, ಎಣ್ಣೆ ಕಾಳುಗಳು & ತರಕಾರಿಗಳು.

ಅಥವಾ

ಕೈಗಾರಿಕೆಗಳ ಸ್ಥಾನೀಕರಣದ ಮೇಲೆ ಪ್ರಭಾವ ಬೀರುವ ಅಂಶಗಳಾವುವು?

ಕೈಗಾರಿಕೆಗಳ ಸ್ಥಾನೀಕರಣದ ಮೇಲೆ ಪ್ರಭಾವ ಬೀರುವ ಅಂಶಗಳು:

ಕಚ್ಚಾವಸ್ತುಗಳು.

ಶಕ್ತಿ ಸಂಪನ್ಮೂಲಗಳು.

ಮಾರುಕಟ್ಟೆ.

ಸಂಚಾರ ಸೌಲಭ್ಯ.

ಕಾರ್ಮಿಕರ ಪೂರೈಕೆ.

ಬಂದರುಗಳ ಸೌಲಭ್ಯ.

ಭೂಮಿ ದೊರೆಯುವಿಕೆ.

ತಾಂತ್ರಿಕತೆ.

ಸರ್ಕಾರದ ನೀತಿ ನಿಯಮಗಳು.

31) ದೂರ ಸಂವೇದಿ ತಂತ್ರಜ್ಞಾನದ ಉಪಯೋಗಗಳನ್ನು ಬರೆಯಿರಿ.

ದೂರ ಸಂವೇದಿ ತಂತ್ರಜ್ಞಾನದ ಉಪಯೋಗಗಳು:

ನೈಜ ಮಾಹಿತಿ ದೊರೆಯುವುದು.

ಕಡಿಮೆ ವೆಚ್ಚದಲ್ಲಿ ಮಾಹಿತಿ ಸಂಗ್ರಹಣೆ.

ಮಾಹಿತಿಯನ್ನು ಕಂಪ್ಯೂಟರ್‌ಗಳಿಂದ ವಿಶ್ಲೇಷಿಸಬಹುದು.

ಉಪಗ್ರಹಗಳಿಂದ ಮಾಹಿತಿ ಪಡೆಯಬಹುದು.

ನೈಸರ್ಗಿಕ ವಿಕೋಪಗಳ ಮಾಹಿತಿ ಪಡೆಯಬಹುದು.

ಪ್ರಾಕೃತಿಕ ಸಂಪನ್ಮೂಲಗಳ ಮಾಹಿತಿ.

32) ಸಾರ್ವಜನಿಕ ಹಣಕಾಸು ವೈಯಕ್ತಿಕ ಹಣಕಾಸಿಗಿಂತ ಹೇಗೆ ಭಿನ್ನವಾಗಿದೆ?

ವೈಯಕ್ತಿಕ ಹಣಕಾಸು:

ಸಾರ್ವಜನಿಕ ಹಣಕಾಸು:

ಇದು ಒಬ್ಬ ವ್ಯಕ್ತಿ ಅಥವಾ
ಕುಟುಂಬದ ಆದಾಯ-
ವೆಚ್ಚಗಳಿಗೆ ಸಂಬಂಧಿಸಿದೆ.
ವ್ಯಕ್ತಿಗಳು ಮೊದಲು ತಮ್ಮ
ಆದಾಯವನ್ನು
ಅಂದಾಜುಮಾಡಿ, ನಂತರ
ವೆಚ್ಚ ಮಾಡುತ್ತಾರೆ.
ವ್ಯವಹಾರಗಳನ್ನು
ಗೌಪ್ಯವಾಗಿಡಲಾಗುತ್ತದೆ.
ವ್ಯಕ್ತಿಯು ಉಳಿತಾಯ
ಮಾಡಿದರೆ ಪ್ರಗತಿಗೆ
ಪೂರಕವಾಗುತ್ತದೆ.

ಇದು ಸರ್ಕಾರದ ಆದಾಯ-
ವೆಚ್ಚಗಳಿಗೆ ಸಂಬಂಧಿಸಿದೆ.
ಸರ್ಕಾರವು ಮೊದಲು ತನ್ನ
ವೆಚ್ಚವನ್ನು ಮಾಡಿ, ನಂತರ
ಆದಾಯವನ್ನು
ಹೊಂದಿಸುತ್ತದೆ.
ವ್ಯವಹಾರಗಳನ್ನು
ಗೌಪ್ಯವಾಗಿಡುವುದಿಲ್ಲ.
ಸರ್ಕಾರವು ಉಳಿತಾಯ
ಮಾಡಿದರೆ ದೇಶದ ಪ್ರಗತಿ
ಕುಂಠಿತವಾಗುತ್ತದೆ.

ಅಥವಾ

ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗಾಗಿ ಸರ್ಕಾರ ಜಾರಿಗೊಳಿಸಿರುವ ಪ್ರಮುಖ
ಯೋಜನೆಗಳಾವುವು?

33) ಉಳಿತಾಯ ಖಾತೆ ಮತ್ತು ಚಾಲ್ತಿ ಖಾತೆಗಿರುವ ವ್ಯತ್ಯಾಸಗಳೇನು?

ಅಥವಾ

ಉದ್ಯಮಿಗಳ ಅಭಿವೃದ್ಧಿಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಪಾತ್ರವನ್ನು ತಿಳಿಸಿ.

ಉದ್ಯಮಿಗಳ ಅಭಿವೃದ್ಧಿಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರಗಳ ಪಾತ್ರ:

ಉದ್ಧಿಮೆಯನ್ನು ಸ್ಥಾಪಿಸಲು ಮೊದಲು ಸಿದ್ಧಪಡಿಸಬೇಕಾದ ಯೋಜನಾ ವರದಿ.

ಯಂತ್ರಗಳು ಮತ್ತು ಸಾಧನ ಸಲಕರಣೆಗಳ ಬಗ್ಗೆ ಮಾಹಿತಿ.

ಹೊಸದಾಗಿ ಕೈಗಾರಿಕಾ ಪ್ರದೇಶಗಳ ರಚನೆ.

ವಿಶೇಷ ರೀತಿಯ ಯೋಜನಾ ವರದಿಗಳನ್ನು ಅಂಗೀಕರಿಸುವುದು.

ಉದ್ಧಿಮೆ ಅಭಿವೃದ್ಧಿ ಕಾರ್ಯಕ್ರಮದಡೆ ತರಬೇತಿ.

ಕಚ್ಚಾಪದಾರ್ಥಗಳ ಹಂಚಿಕೆ.

ಸ್ವಯಂ ಉದ್ಯೋಗದಡಿಯಲ್ಲಿನ ವ್ಯವಸ್ಥೆಯಲ್ಲಿ ಹಣಕಾಸಿನ ನೆರವು.

ಕೇಂದ್ರ ಸರ್ಕಾರದ ಜೊತೆಯಲ್ಲಿ ಮಾರುಕಟ್ಟೆ ಸಹಾಯ.

ಮಾರುಕಟ್ಟೆ ವ್ಯವಸ್ಥೆ ಮಾಡುವುದು.

ಉದ್ಧಿಮೆಯನ್ನು ಆಧುನಿಕರಿಸುವಲ್ಲಿ ಸಹಾಯ ಮಾಡುವುದು.

ವಸ್ತುಗಳನ್ನು ರಫ್ತು ಮಾಡಲು ಸಹಾಯ ಮಾಡುವುದು.

V. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗೂ ಎಂಟು ವಾಕ್ಯಗಳಲ್ಲಿ ಅಥವಾ ಅಂಶಗಳಲ್ಲಿ

ಉತ್ತರಿಸಿ:

4×4=16

34) 'ನಾಲ್ವಡಿ ಕೃಷ್ಣರಾಜ ಒಡೆಯರ ಆಡಳಿತದಿಂದಾಗಿ ಮೈಸೂರು ಸಂಸ್ಥಾನವು

ಒಂದು ಮಾದರಿ ರಾಜ್ಯವಾಯಿತು' ಈ ಹೇಳಿಕೆಯನ್ನು ಸಮರ್ಥಿಸಿ.

ನಾಲ್ವಡಿ ಕೃಷ್ಣರಾಜ ಒಡೆಯರ ಸಾಧನೆಗಳು:

ಪ್ರಾಥಮಿಕ ಶಾಲೆಗಳ ಶಿಕ್ಷಣ ಶುಲ್ಕ ರದ್ದುಮಾಡಿದರು.

ಹೆಣ್ಣುಮಕ್ಕಳ ಶಿಕ್ಷಣಕ್ಕೆ ನೆರವು ನೀಡಿದರು.

ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆ.

- # ವಿದೇಶ ವಿದ್ಯಾಭ್ಯಾಸ ಹೋಗುವವರಿಗೆ ವಿದ್ಯಾರ್ಥಿ ವೇತನ ನೀಡಿದರು.
- # 1905ರಲ್ಲಿ ಬೆಂಗಳೂರಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ಸ್ಥಾಪಿಸಿದರು.
- # ನೀರಾವರಿ ಸೌಲಭ್ಯ ಒದಗಿಸಿದರು.
- # ಬೆಳಗೊಳದ ಹತ್ತಿರ ಕಾವೇರಿ ನದಿಗೆ ಅಣೆಕಟ್ಟನ್ನು ನಿರ್ಮಿಸಿದರು.
- # ಹೊಸ ರೈಲು ಮಾರ್ಗವನ್ನು ನಿರ್ಮಿಸಿದರು.
- # ಕೈಗಾರಿಕೆಗಳನ್ನು ಸ್ಥಾಪಿಸಿದರು.
- # ಮಹಾತ್ಮ ಗಾಂಧೀಜಿಯವರು ಇವರನ್ನು 'ರಾಜರ್ಷಿ' ಎಂದು ಕರೆದಿದ್ದಾರೆ.
- # ನಾಲ್ವಡಿ ಕೃಷ್ಣರಾಜ ಒಡೆಯರ ಆಡಳಿತದಿಂದಾಗಿ ಮೈಸೂರು ಸಂಸ್ಥಾನವು ಒಂದು ಮಾದರಿ ರಾಜ್ಯವಾಯಿತು.

35) ಈಶಾನ್ಯ ಭಾರತದ ಬುಡಕಟ್ಟು ಸಂಸ್ಕೃತಿಯ ರಕ್ಷಣೆಗಾಗಿ ಗಾಯಿಡನ್ ಲೂ ನಡೆಸಿದ ಹೋರಾಟದ ಕುರಿತು ಚರ್ಚಿಸಿ.

ಗಾಯಿಡನ್ ಲೂ ಎಂಬ ಯುವತಿಯು ಈಶಾನ್ಯ ಭಾರತದ ಮಹಿಳೆಯನ್ನು ಸೇರಿಸಿಕೊಂಡು ಒಂದು ಹೊಸ ಪಡೆ ಕಟ್ಟಿದಳು.

ಇವಳು ಜಾದೋನಾಂಗ್ ಜೊತೆ ಸೇರಿ ಬ್ರಿಟಿಷರು ವಿರುದ್ಧ ಹೋರಾಟ ಮಾಡಿದಳು.

ಇವಳು ಹರಕ್ಕಾ ಎಂಬ ಸಂಸ್ಥೆ ಕಟ್ಟಿದಳು.

ಬ್ರಿಟಿಷರು ಜಾದೋನಾಂಗ್ ನನ್ನು ಬಂಧಿಸಿ ಸಿಲ್ವರ್ ಜೈಲಿನಲ್ಲಿಟ್ಟರು.

ಬ್ರಿಟಿಷರು ಜಾದೋನಾಂಗ್ ನನ್ನು 1931 ಅಗಸ್ಟ್ 29ರಂದು ಗಲ್ಲಿಗೇರಿಸಿದರು.

ಗಾಯಿಡನ್ ಲೂ ಶಿವಾಜಿಯ ರೀತಿಯಲ್ಲಿ ಗೆರಿಲ್ಲ ಬಗೆಯಲ್ಲಿ ಹೋರಾಡಿದಳು.

ಅವಳ ಹೋರಾಟದಿಂದ ಬ್ರಿಟಿಷರು ಎಂಟೆ ತಿಂಗಳಲ್ಲಿ ತತ್ತರಿಸಿದರು.

ಆಕೆ ಹೋರಾಟಕ್ಕೆ ಹಳ್ಳಿಗರು ಸಾಥ್ ನೀಡಿದರು.

ಸಾವಿರಾರು ಸ್ತ್ರೀ ಪುರುಷರು ಆಕೆ ಸೈನ್ಯವನ್ನು ಸೇರಿಕೊಂಡರು.

ಡಾ. ಹರಾಲು ಅವಳನ್ನು ಬಂಧಿಸಿದನು.

ಅವಳು 1932 ಅಕ್ಟೋಬರ್ 12ರಿಂದ ಸ್ವತಂತ್ರ ಸಿಗುವವರೆಗೂ ಅವಳು ಜೈಲಲ್ಲೇ ಇರಬೇಕಾಯಿತು.

ಅಥವಾ

ಸ್ವಾತಂತ್ರ್ಯ ಹೋರಾಟದಲ್ಲಿ ಬಾಲಗಂಗಾಧರ ತಿಲಕರ ಪಾತ್ರವನ್ನು ವಿವರಿಸಿ.

ಸ್ವಾತಂತ್ರ್ಯ ಚಳವಳಿಯಲ್ಲಿ ಬಾಲಗಂಗಾಧರ ತಿಲಕರ ಪಾತ್ರ:

ಇವರು ಬಂಗಾಳದ ವಿಭಜನೆಯನ್ನು ತೀವ್ರವಾಗಿ ವಿರೋಧಿಸಿದರು.

ಇವರು 'ಸ್ವರಾಜ್ಯವು ನನ್ನ ಜನ್ಮ ಸಿದ್ಧ ಹಕ್ಕು; ಅದನ್ನು ಪಡೆದೇ ತೀರುವೆ 'ಎಂದು ಹೇಳಿದರು.

ಪೂರ್ಣ ಸ್ವರಾಜ್ಯ ಪಡೆಯುವುದು ಇವರ ಗುರಿಯಾಗಿತ್ತು.

ಸ್ವತಂತ್ರ ಹೋರಾಟಕ್ಕೆ ಜನಸಾಮಾನ್ಯರನ್ನು ಸಂಘಟಿಸಿದರು.

ಗಣೇಶ ಮತ್ತು ಶಿವಾಜಿ ಉತ್ಸವಗಳನ್ನು ಪ್ರಾರಂಭಿಸಿದರು.

ಸ್ವತಂತ್ರ ಹೋರಾಟಕ್ಕೆ ಜನಸಾಮಾನ್ಯರನ್ನು ಸಂಘಟಿಸಿದರು.

ಮರಾಠಿ ಭಾಷೆಯಲ್ಲಿ 'ಕೇಸರಿ' ಮತ್ತು ಇಂಗ್ಲೀಷ್ ಭಾಷೆಯಲ್ಲಿ 'ಮರಾಠ' ಪತ್ರಿಕೆಗಳನ್ನು ಪ್ರಾರಂಭಿಸಿದರು.

ಇವರು ಜೈಲಿನಲ್ಲಿ ಇದ್ದಾಗ 'ಗೀತಾರಹಸ್ಯ' ಗ್ರಂಥವನ್ನು ರಚಿಸಿದರು.

36) ಭ್ರಷ್ಟಾಚಾರ ಮುಕ್ತ ಭಾರತವನ್ನು ನಿರ್ಮಿಸಲು ಕೈಗೊಳ್ಳಬೇಕಾದ ಕ್ರಮಗಳನ್ನು ಬರೆಯಿರಿ.

ಬ್ರಹ್ಮಾಚಾರ ನಿಯಂತ್ರಣ ಕ್ರಮಗಳು:

- # ರಾಜಕೀಯ ಇಚ್ಛಾಶಕ್ತಿ ಅವಶ್ಯಕ.
- # ಸಾರ್ವಜನಿಕ ಸಹಕಾರ ಅವಶ್ಯಕ.
- # ಒಳ್ಳೆಯ ರಾಜಕೀಯ ನಾಯಕತ್ವ ಅವಶ್ಯಕ.
- # ಉತ್ತಮ ಅಧಿಕಾರಿ ವರ್ಗ ಅವಶ್ಯಕ.
- # ರಾಜಕೀಯ ಪರಿಜ್ಞಾನ ಅವಶ್ಯಕ.
- # ಪೌರತ್ವದ ಪರಿಜ್ಞಾನ ಅವಶ್ಯಕ.
- # ಲೋಕಪಾಲ & ಲೋಕಾಯುಕ್ತ ಸಂಸ್ಥೆಗಳ ಅವಶ್ಯಕ.
- # ಸರಕಾರಿ ಕಚೇರಿಗಳಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸುವುದು.
- # ಕಠಿಣ ಶಿಕ್ಷೆ ವಿಧಿಸುವುದು.

37) ಪ್ರವಾಹಗಳು ಉಂಟಾಗಲು ಕಾರಣವಾಗುವ ನೈಸರ್ಗಿಕ ಹಾಗೂ ಮಾನವಿಕ ಅಂಶಗಳನ್ನು ತಿಳಿಸಿ.

ಪ್ರವಾಹಗಳು ಉಂಟಾಗಲು ನೈಸರ್ಗಿಕ ಕಾರಣಗಳು:

- # ಅಧಿಕ ಮಳೆ.
- # ನದಿಗಳಲ್ಲಿ ಹೂಳು ತುಂಬುವಿಕೆ.
- # ಹಿಮಕರಗುವಿಕೆ.
- # ಅಣೆಕಟ್ಟುಗಳು ಒಡೆಯುವುದು.
- # ನದಿಗಳು ಪಾತ್ರ ಬದಲಾಯಿಸುವುದರಿಂದ.
- # ಚಂಡಮಾರುತಗಳು.

ಸುನಾಮಿಗಳು.

ಪ್ರವಾಹಗಳು ಉಂಟಾಗಲು ಮಾನವಿಕ ಕಾರಣಗಳು

ಅರಣ್ಯನಾಶ.

ಸರಿಯಾಗಿ ನಿರ್ಮಿಸಿದ ಸೇತುವೆಗಳು.

ಸರಿಯಾಗಿ ನಿರ್ಮಿಸಿದ ಒಡ್ಡುಗಳು .

ನದಿಗಳಲ್ಲಿ ಉಸುಕು ತೆಗೆಯುವುದು.

ಅಕ್ರಮ ಭೂಬಳಕೆ.

VI. 38. ಭಾರತದ ನಕ್ಷೆಯನ್ನು ಬರೆದು ಅದರಲ್ಲಿ ಈ ಕೆಳಗಿನವುಗಳನ್ನು ಗುರುತಿಸಿ:


1+4=5

a) ಪ್ರಯಾಗ/ಅಲಹಾಬಾದ್ ರೇಖೆ

b) ದಾಮೋದರ ಕಣಿವೆ

c) ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ

d) ಬಾಂಬೆ ಹೈ



a)ಪ್ರಯಾಗ್/ಅಲಹಾಬಾದ್ ರೇಖೆ

b)ದಾಮೋದರ ಕಣಿವೆ

c)ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ

d)ಬಾಂಬೆ ಹೈ